

ಅತಿಥಿ ನತ್ಯಾರ್ಥ ಎಂಬ ಒಂದು ಲುತ್ತಪಾದ ಕಲೆ (28:1-15)

ಅಭಿಹಾಮನು ತನ್ನ ಗುಡಾರದ ಬಾಗಿಲನ ಬಳಿ ಶುಜಪಿರುವಾಗ, ತನ್ನ ಕೆಣ್ಣಿನ್ನು ಮೇಲ ಕೆತ್ತುವಾಗ, ಇದಕ್ಕಿದ್ದ ಹಾಗೆ ಮೂರು ಜನ ವಿಚಿತ್ರವಾದ ಜನರನ್ನು ಕಂಡನು. ತಕ್ಷಣವೇ ಅವನು ಎಧ್ಯ, ಅವಲಿಗೆ ಅಡ್ಡಜಿಧ್ಯ ಮಾತನಾಡಿಸಿದನು:

ನಮಸ್ತಿಸಿ - ನ್ಯಾಖಿ, ದಯವಿರಿ; ದಾನನ ಬಳಿಗೆ ದಯಮಾಡದೆ ಮುಂದೆ ಹೊಳಗೆಬೇಡಿಲ. ನಿಂತು ದಾನಸಿರುವ ಸ್ಥಿತಿ ಹತ್ತಿರ ಹಾದು ಹೊಳೆನ್ನಿತ್ತಿಲಾಲ್ಲ, ನಿಂತು ತರಸಿಕೆಹಾಡುತ್ತೇನೆ; ನಿಮ್ಮ ಕಾಲುಗಳನ್ನು ತೊಳೆದುಕೊಂಡು ಮರದ ನೆರಜನಳ ವಿಶ್ವಾಸಿಕೆಂಜ್ಞಿಲಿ. ಸ್ವಲ್ಪ ಅಕಾರ ತರುತ್ತೇನೆ, ಉಂಟವಾದ ಮೇಲೆ ನಿಂತು ಮುಂದಕ್ಕೆ ಶ್ರಯಾಣ ಬೆಂಜನಬಹುದು ಎಸ್ತಲು ಅವರು - ನಿನು ಹೇಳಿದಂತೆ ಮಾಡಬಹುದು ಅಂದರು (ಅದಿಕಾಂಡ 18:3-5).

ನೇವಕನು ಅವರ ಹಾದಗಳನ್ನು ತೋಳಿಯವಾಗ, ನಾರಳು ಅಡಿಗೆ ಮಾಡುವಂತೆ ಅಭಿಹಾಮನು ತಿಜಸಿದನು. ಅವನು ದನಗಳ ಹಿಂಡಿಗೆ ಹೊಳಗಿ ಉತ್ತಮವಾದ ಕರುವನ್ನು ತಂದು, ಅವನ ನೇವಕನು ಅದನ್ನು ಸೀದ್ಧಪಡಿಸುವಂತೆ ಹೇಳಿದನು. ಅ ಅಡುಗೆಯ ಸೀದ್ಧಗೊಳ್ಳುವಾಗ, ಅವನು ಅವರ ಬಳಿಗೆ ಹೊಳಗಿ, ಅವರನ್ನು ನತ್ಯಿಸಿದನು. ಆ ಜೀವಣದ ಸಮಯದಲ್ಲ, ಆ ವಿಜಿತ ವೃತ್ತಿಗಳು, ಮರುಪರುಷದಲ್ಲ ಅವನ ಹೆಂಡಿಯಾದ ನಾರಳು ಒಂದು ಮಗುವನ್ನು ಹೊಂದಿರುವಳು ಎಂದು ಪ್ರಕಟಿಸಿದರು. ಅವಳು ಮಕ್ಕಳನ್ನು ಹೆರುವ ದಿವಸಗಳು ಕಳೆದು ಹೊಳಗಿದ್ದರು, ಮಗುವನ್ನು ಹೊಂದುವಳು ಎಂದು ಹೇಳಿದ್ದರು. ನಂತರ ಅಭಿಹಾಮನು ಒಳೆಯ ಅತಿಥೀಯನಾಗಿ ಅವರೆಂದಿಗೆ ನಡೆದು ಕೊಂಡನು. ತದ ನಂತರ, ಅವರು ದೇವರ ಸಂದೇಹಕರುಗಳ ಎಂದು ತಿಜಿದನು (ಅದಿಕಾಂಡ 18:16-33)!

ಈ ಹಳೆ ಒಡಂಬಿಡಿಯ ಥಂಗನಾವಜಯನ್ನು, ಹೊನ ಒಡಂಬಿಡಿಯಲ್ಲ ಎತ್ತಿ ಹೇಳಲಾಗಿದೆ: “ಅತಿಥಿ ನತ್ಯಾರ್ಥವನ್ನು ಮರೆಯಬೇಡಿಲಿ; ಅದನ್ನು ಮಾಡುವಲ್ಲ ಕೆಲವರು ತಿಜಯದ ದೇವರೂತನ್ನು ನತ್ಯಲಿಸಿದ್ದಾರೆ” (ಅಜ್ಯಯ 13:2).

ಅತಿಥಿ ನತ್ಯಾರ್ಥವು ವಾಕ್ಯಕ್ಕನುಗುಣವಾದ ಬೋಧನೆಯಾಗಿರುತ್ತದೆ. ರೋಮಾಹುರ 12ರಳ್ಲಿರುವ ಷಾಯೋಗಿಕರುವಾದ ಸೈನ್ಯ ಜೀವಿತದ ಕೂಲಿತು, ಹೊಲನು, “ದೇವ ಜನಲಿಗೆ ಕೊರತೆ ಬಂದಾಗ ಸಹಾಯ ಮಾಡಿಲಿ. ಅತಿಥಿ ನತ್ಯಾರ್ಥವನ್ನು ಅಭಾವ್ಯಾಸಿಸಿಲಿ” ಎಂದಿರವನು (ರೋಮಾಹುರ 12:13). ಅತಿಥಿ ನತ್ಯಾರ್ಥ ಮಾಡುವಂಥದ್ದು, ಒಬ್ಬ ಹಿಲಿಯನ ಅಹಂತೆಯಾಗಿರುತ್ತದೆ (1 ತಿಚೋಧಿ 3:2; 1ಿತ್ತ 1:8). ಹೇತುನು ಹೇಳಿರುವಂತೆ, “ಗುಣಗಳಿಂದ ಬಳ್ಳಿಗೊಬ್ಬಿರು ಅತಿಥಿ ನತ್ಯಾರ್ಥ ಮಾಡಿಲಿ” (1 ಹೇತು 4:9).

ಅತಿಥಿ ನತ್ಯಾರ್ಥ ಎಂಬುದರ ಅರ್ಥವನ್ನು ನಿಜವಾಗಿ ಅಲಿತಿರುವೆಂೱೋ? ಒಬ್ಬನನ್ನು ವೈಯಕ್ತಿಕರುವಾಗಿ ಮನೆಗೆ ಆಕ್ಷಯನಿನುವಾಗ, ಅದನ್ನು “ಅತಿಥಿ ನತ್ಯಾರ್ಥ” ಎಂದು ಹೇಳುತ್ತೇವೆ, ವಾಕ್ಯದ ಪ್ರಕಾರ ಅದು ನತ್ಯವಾಗಿರಬಹುದು ಅಥವಾ ಚಾನ್ತಪ ಅಲ್ಲದೆಯೂ ಇರಬಹುದು.

“ಅತಿಥಿ ನತ್ಯಾರ್ಥ” ಎಂಬುದು ರ್ಯಾಕ್ ಭಾಷೆಯ ಜೊಂಡಿ ಹದಗ್ರಾಹಿಕೆ. “ಪ್ರೀತ” (ಫ್ರೆಂಚೋನ್‌ನಿ) ಹಾಗೂ “ಅವಲಿಟೆ” (ಫ್ರೆಂಚೋನ್‌ನಿ). ಅದ್ದಲಿಂದ ರ್ಯಾಕ್ ಭಾಷೆಯಲ್ಲ “ಅಹಲಿಜಿತವನ್ನು ಪ್ರೀತನುವವನು” ಎಂಬುದಾಗಿದೆ.¹ ಅಭಿಹಾಮನು ಆ ಮೂರು ಜನ

ಅಪರಿಚಿತರನ್ನು ನತ್ತೆಲಿಸಿದ್ದನ್ನು ನೇನಪು ಮಾಡಿಕೊಳ್ಳಲಿ: ಅವರನ್ನು ಈ ಹಿಂದೆ ಅವನು ಸಂದಿಸಿರಿಲ್ಲ, ಅವರು ಅಪರಿಚಿತರಾಗಿದ್ದರು.

ಅತಿಥಿ ನತ್ತುರು ಅಂದರೆ ಮೇಜಿನ ಕೂಟವಲ್ಲ; ನಮಗೆ ಮೇಜಿನ ಕೂಟವನ್ನು ನೀಡುವವರಿಗೆ ನತ್ತುರು ಮಾಡುವುದು ಎಂಬ ಅಧ್ಯಾತ್ಮಲು. ಅತಿಥಿ ನತ್ತುರುವನ್ನು ಹಿಂದಿರುಗಿಸಲು ಅಶ್ವರಾಗಿರುವವರಿಗೆ ತೋರುವ ಕರುಣೆಯಾಗಿದೆ (ಮತ್ತಾಯ 5:46, 47).

ಅಪರಿಚಿತಲಿಗಾಗಿ, ಹಳೇ ಒಡಂಬಡಿಕೆಯಲ್ಲ ಬಿಶೇಷವಾದ ಯೋಜನೆಯನ್ನು ನಿರೂಪಿಸಲಾಗಿದೆ:

ಹರದೇಶಸ್ಥಿಗಿನೆ ಉಪರುವಕ್ಕೊಡಬಾರದು. ನೀವು ಬಗ್ಗುತ್ತ ದೇಶದಲ್ಲಿ ಹರದೇಶ ಸ್ಥಾಪಿಸಿರಿಷ್ಟೇ ಅಂಥವರ ಮನೋಽಪ್ಯಂತೆಯನ್ನು ತಿಂದೇ ಇರುತ್ತೇಲಿ (ಬಿಂಜನಕಾಂಡ 23:9).

ಧ್ರುವ್ಯಾಯ ತೋರಣಗಳಲ್ಲಿಯೂ ಹಕ್ಕುಲಾಯಕಾಡರು; ಉದುಲಿದ ಹಣ್ಣಗಳನ್ನು ಅಲಸಿಕೊಳ್ಳಲೇ ಬಡವಲಗೂ ಹರದೇಶಿಗಳಿಗೂ ಜಿಷ್ಟುಜಿಡಬೇಕು. ನಾನು ನಿಮ್ಮ ದೇವರಾದ ಯಿಹೋವನು ... (ಯಾಹಿಕಕಾಂಡ 19:10).

ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿ ನಬೆಯು. ಬಗ್ಗುತ್ತ ದೇಶದಇಲ್ಲಾಗ್ನ ನೀವು ಅನ್ಯರಾಗಿದ್ದಿರಲುವೇ. ನಾನು ನಿಮ್ಮ ದೇವರಾದ ಯಿಹೋವನು (ಯಾಹಿಕಕಾಂಡ 19:34).²

ಅಪರಿಚಿತಲಿಗೆ ಕರುಣೆ ತೋರಣೆಕೆಂದು ಹೊನ ಒಡಂಬಡಿಕೆಯು ಒತ್ತಿ ಹೇಳುವದನ್ನು ಮುಂದುವರೆನುತ್ತದೆ: ತನ್ನ ಬಳಗಡೆ ಇರುವವರಿಗೆ, “ನಾನು ಹರದೇಶಿಯಾಗಿದ್ದನು, ನನ್ನನ್ನು ನೇರಿಸಿಕೊಂಡಿಲಿ” (ಮತ್ತಾಯ 25:35ಸಿ). ಎಡಗಡೆ ಇರುವವರಿಗೆ, “ನಾನು ಹರದೇಶಿಯಾಗಿದ್ದನು, ನೀವು ನನ್ನನ್ನು ನೇರಿಸಿಕೊಳ್ಳಲ್ಲ” (ವಜನ 43೨). ಬಿಶೇಷ ಅಹ ತೆ ಹೊಂದಿರುವ ಮಹಿಳೆಯರ ಕುಲತಾಗಿ: “... ನತ್ತಿಯೆಗಳನ್ನು ಮಾಡುವವರೆಗೆಂದು ಹೆನ್ನರುಗೊಂಡವಳ್ಳಾ ಆಗಿರಬೇಕು, ...” (1 ತಿಂಬಾಧಿ 5:10).³

ಒಂದು ಕಾಲದಲ್ಲಿ ನಾಪುಗಳಿಲ್ಲರೂ ಅಪರಿಚಿತರಾಗಿದ್ದೇವು ಎಂಬುದನ್ನು ಅತಿಥಿ ನತ್ತುರುದ ಶ್ರಿಯಿಯು ನೃಷ್ಟಿಪಡಿಸುತ್ತದೆ. ನಮ್ಮನ್ನು ಇತರರು ಯಾವ ಲೀಕಿಯಲ್ಲ ನತ್ತೆಲನಬೇಕೆಂದು ಬಯಸುತ್ತಿರ್ವೋ, ಅದೇ ವಿಧದಲ್ಲ ಇತರರನ್ನು ನತ್ತೆಲನಬೇಕು. ಅಭಿಹಾಮನು ಹರದೇಶಿಯಾಗಿ ಅನುಭವವನ್ನು ಹೊಂದಿದ್ದಿನು. ಅವನು ಕಾನ್ಯನಾಯಾಗಿಗೆ, “ನಾನು ನಿಮ್ಮಾಲ್ಲ ಹರದೇಶದವನೂ, ಹರವಾಸಿಯಾಗಿ ಆಗಿದ್ದೇನಷ್ಟೇ ಅಂದನು” (ಆದಿಕಾಂಡ 23:4೧).

ನೀವು ಹರದೇಶಿಯಾಗಿದ್ದ ನಂದಭಾವನನ್ನು ನೇನಪು ಮಾಡಿಕೊಳ್ಳಲಿ, ಒಬ್ಬ ಬರಹಗಾರನು ಹೇಳಿರುವಂತೆ,

ನಾನು ನಿಮಾಣ ಮಾಡುವುದಿನಾಕರಿಲ್ಲ⁴
ಭಯಗೊಂಡ, ಬಿಡೆಶಿಯನಾಗಿದ್ದೇನೆ.

ಧಾರುನ್ ಪುಲ್ಫಿನ ನಂಗಡ ನೀವು ಒಟ್ಟಿಕೊಳ್ಳಬಹುದು: “ನಿಮ್ಮಾಲ್ಲ ಎಲ್ಲಾರು ನಿರಂತರವಾದ ಹರದೇಶಿಗಳ ಹಾಗೂ ಏಕಾಂಗಿಗಳ ಆಗಿದ್ದೇವೆ?”⁵ ಆದ್ದಲಿಂದ ಏಕಾಂಗಿಗಳನ್ನು ನಾಪು ಸಂಧಿಸಬೇಕು.

ಅಭಿಹಾಮನು, ಆ ಮೂವರು ಅಪರಿಚಿತಲಿಗೆ ತೋರಿದ ನತ್ತುರುದ ಕುಲತಾದ ಶಾಸ್ತ್ರೀಯವಾದ ಉದಾಹರಣೆಯನ್ನು ಗಮನಿಸುವಾಗ, ಅಪ್ಪೋನ್ತುಲರ ಕೃತ್ಯಾಗಳ 28ರಲ್ಲ ಹೊನ

ಒಡಂಬಡಿಕೆಯಲ್ಲರುವ ಮತ್ತೊಂದು ಶಾಸ್ತ್ರೀಯವಾದ ಉದಾಹರಣೆಯನ್ನು ಕಾಣುತ್ತೇವೆ. ಮೇಲೆತೆಯ ಜನರು ಯಾವ ಲೀಟಿಯಲ್ಲ ಹೋಲನಿಗೆ ಅತಿಥಿ ನತ್ತಾರ ಮಾಡಿದ್ದರು ಎಂಬುದನ್ನು ಅಧ್ಯಯನ ಮಾಡಿದ್ದೇವೆ. ಅಪ್ರೋತ್ತಲರ ಕೃತ್ಯಗಳ 28:1-15ರಲ್ಲ, ಹೋಲನು ರೋಮಾಯವನ್ನು ತಲುಪಲು ಅನುಭಬಿಸಿದ ಪ್ರಯಾಸವನ್ನು ನಾಶು ಗಮನಿಸಿದ್ದೇವೆ.

ಹೋಲ, ಹಾಗೂ ಅವನ ಸ್ನೇಹಿತರು, ಹಡಗಿನ ಸಿಬ್ಬಂದಿಗಳು ಮೆಡಿಟರೇನಿಯಿಷನ್ ಒಂದು ಜಿಕ್ಕೆ ವ್ಯೋಮವಾದ ಮೇಲೆಯಲ್ಲ ಇಂತಹಂಡಿದ್ದರು. ಅವರು ಅಲ್ಲ ತಕ್ಷಿದ ಮೂರು ತಿಂಗಳಿಗಳ ಅವಧಿಯಲ್ಲ ಹುಡುತುವಾಗ (28:11) ಅಲ್ಲದ್ದು “ಹರದೇಶಿಯರನ್ನು ಪ್ರೀತಿಸಿದ್ದನ್ನು”⁶ ನಾಶು ತಂಡುಕೊಳ್ಳುತ್ತೇವೆ.

ಆ ದ್ವೀಪದವರು ಪರದೇಶಿಗಳಿಗೆ ಕರುಣೆ ತೋರಿದ್ದು (28:1-7)

ಅಹಾಯದ ಸ್ತೀತಿಯಲ್ಲದ್ದ ಹಡಗನ್ನು ಮೇಲೆತೆಯಲವರಲ್ಲ ಒಬ್ಬನು ಗಮನಿಸಿದ್ದನು ಈ ವರದಿಯನ್ನು ಕೇಳಿದ ನ್ಯಾಯರಲ್ಲ ಅನೇಕರು ನಮ್ಮುದ್ದ ತಿಳರದಲ್ಲ ಕೂಡಿ ಬಂದಿದ್ದರು. ಅಹಾಯದಲ್ಲದ್ದ ಹಡಗಿನ ಪ್ರಯಾಟಿಕರನ್ನು ಕೊಂಡು, ಅದರಲ್ಲರುವ ಬೇಲೆ ಬಾಳುವ ವಸ್ತುಗಳನ್ನು ದೊಂಡಿಕೊಳ್ಳುವರು. ದ್ವೀಪದಲ್ಲಿರಲ್ಲಿರುವವರು ಮಾಡುವಂತಹದ್ದು ನಾಮಾನ್ಯವಾದ ನಂಗತಿಯಾಗಿತ್ತು. ಆದರೆ ಲಾಕನು, “ಸ್ನೇಹಿಯರ ಸುಲತ್ತ,” ಆ ದ್ವೀಪ ದವರು ನಮಗೆ ಮಾಡಿದ ಉತ್ಕಾಶವು ಅಷ್ಟಿಷ್ಟಲ್ಲ ಎಂದು ದಾಖಲಿಸಿರುವನು; “ಮತೆಯ ಅಗಲೀ ಹೊಯ್ಯತ್ತಿದ್ದಲ್ಲಿರನ್ನು ಸೇಲಹಿಕೊಂಡರು” (ವಜನ 2). ಹಡಗಿನಲ್ಲಿದ್ದವರು, ಆ ದ್ವೀಪದವರಿಗೆ ಪರದೇಶಿಗಳಾಗಿದ್ದರು. ಮೇಲೆತೆಯ ಶ್ರಜೀಗಳು ತಮ್ಮ ಸತ್ತೀಯಿಯನ್ನು ತೋರಿದ್ದರು.

ವಜನ 7ರಲ್ಲ ಅತಿಥಿ ನತ್ತಾರದ ಪರಮುವ ಕಾರಣವನ್ನು ನಿಂಡಲಾಗಿದೆ: ಲಾಕನು ಈ ಲೀಟ ಹೇಳಿದನು, “... ದ್ವೀಪದ ಮುಖ್ಯಸ್ಥನಾದ ಹೌಲಿಯನೆಂಬವನು ನಮ್ಮನ್ನು ಸೇಲಹಿಕೊಂಡು ಮೂರು ದಿವಸ ಆದರದಿಂದ ನತ್ತಲಿಸಿದನು.” ಹೌಲಿಯನು ಮೇಲೆತೆಯ ಅಧಿಪತಿಯಾಗಿದ್ದನು,⁷ ಅವನು ತನೇ ನತ್ತಾಯಿವನನ್ನು ಮಾಡುವವನಾಗಿದ್ದಲಿಂದ, ಇತರಲೂ ಉತ್ತೇಜಿಸಿದನು. ನಿಂದುಗಳ ಅತಿಥಿ ನತ್ತಾಯಿವನನ್ನು ಜನರನ್ನು ಸಂಧಿಸುವಾಗ, ಅವರ ಹಿಂದೆ ಇರುವ ನಾಯಕತ್ವವನ್ನು ತಿಜಯಲು ನಾಧ್ಯಬಿರುತ್ತದೆ. ಈ ಒಂದು ಕಾರಣದಿಂದಲೂ, ನಭೀಯ ಹಿಂತಯನಾದವನು ನತ್ತಾಯಿದ ಅರ್ಹತೆಯನ್ನು ಹೊಂದಿರಬೇಕು 1 ತಿಚೊಧಿ 3:2; ಮತ್ತು ತಿಂತ 1:8.

ಹೋಲನು ನಹ ಅಪರಿಜಿತರಿಗೆ ಕರುಣೆ ತೋರಿದ್ದನು (28:8-10)

ದ್ವೀಪದವರು ಮಾತ್ರ ಅವಲಿಜಿತರಿಗೆ ಕರುಣೆ ತೋರಿಲಾಲ್ಲ. ಹೋಲನು ಹೌಲಿಯನ ನಂಗಡ ಹೊಳೆವಾಗ, ಅವನ ತಂದೆಯು ಜ್ಞರದಿಂದಲೂ ರಕ್ತಬೀಳಿಯಂದಲೂ⁸ ಹಿಂಡಿ ತನಾಗಿ ಮಲಗಿದ್ದನು, “ಆಗ ಹೋಲನು ಅವನ ಬಳಗೆ ಹೊಳಗಿ ದೇವರ ಶೂಧನೆ ಮಾಡಿ ಅವನ ಮೇಲ ಕೈಗಳಿನಿಷ್ಟು ಅವನನ್ನು ವಾಸಿಮಾಡಿದನು” (ವಜನ 8:8). ಇದಾದ ಮೇಲೆ ಆ ದ್ವೀಪದಲ್ಲಿದ್ದ ಬಿಕ್ಕಾದ ರೋಗಿಗಳು ಹೋಲನ್⁹ ಬಳಗೆ ಬಂದು ಸ್ಥಾಪಾದರು (ವಜನ 9).

ಇತರರು ಅತಿಥ್ಯ ನಿಂಡಿದರೆಂದು ತಿಜದು, ಅದಕ್ಕೆ ಶ್ರುತಿಯಾಗಿ ಅತಿಥಿ ನತ್ತಾರ ನಿಂಡುವ ಮನೋಭಾವದವರಾಗಿರಬಾರದು, ಯಾಕೆಂದರೆ ನತ್ತಾರ ಹಡೆಯುವವರು, ನತ್ತಾರ ನಿಂಡಿದವರಿಗೆ ಪ್ರಾನಃ ನತ್ತಾರ ನಿಂಡಲು ನಾಧ್ಯಬಿದೆ ಹಾಗೂ ಮೂಲವನ್ನು ಹೊಂದದೆ ಇರುವವರಾಗಿರುತ್ತಾರೆ. ಆದರೆ ಕೆಲವು ನಾಲ್ಕು ಇಬ್ಬರೂ ನಹಾಯ ಮಾಡಲು ನಘಂಥರಾಗಿರುತ್ತಾರೆ. ಆದರೆ ಇದು ಶೂವರವೀಜತವಾಗಿರದೇ ನಹಜವಾದ ಕಾಯವಾಗಿರುತ್ತದೆ. ಹೋಲನಿಗೆ ನಹಾಯ ಮಾಡಿದವರಿಗೆ, ಅವನು ನಹಾಯ ಮಾಡಿದನು.

ನಂತರ ಲೂಕನು ಬರೇದು, “ಅವರು ನಮ್ಮನ್ನು ಬಹಳವಾಗಿ ನನ್ನಾಸಿಸಿದರು” ಎಂದಿರುವನು (ಪಜನ 10೧), ಮತ್ತು “ನಾವು ಇಷ್ಟು ಹೋರಬಾಗ ನಮಗೆ ಅವಶ್ಯವಾದ ಹಡಾಫಂಗಳನ್ನು ತಂದು ಹಡಿನಲ್ಲಿ ಇಟ್ಟು” (ಪಜನ 10೫). ಹೀಲ ಮತ್ತು ಅವನ ಸಂಗಡಿಗರು ತಾವು ತೆಣ್ಣ ಅಂಗಿಗಳಲ್ಲಿ ನಮ್ಮುದ್ದು ತೀರಕ್ಕೆ ಬಂದು ಇಂದಿರ್ಪಡು; ಆದರೆ ಮೇಲಕೆಯ ಜನರು ಅವರ ಮುಂದಿನ ರೋಮಾಯಾದ ಪ್ರಯಾಣಕ್ಕೆ ನಾಕಾಗುವಷ್ಟು ನಾಮಾಗಿಗಳನ್ನು ನಿಡಿದರು.

ನಹೋದರು ನವ ಅಪರಿಚಿತರಿಗೆ ಕರುಣೆಯನ್ನು ತೋರಿದರು (28:11-15)

ನಾವು ಉಪಯೋಗಿಸಿದ (ಪರದೇಶಿಗಳು) “ಅಪಲಜಿತರು” ಎಂಬ ಹದದ ವಾಸ್ತವ ಅರ್ಥವೇನೆಂದರೆ: ಅವರನ್ನು ನಾವು ಎಂದೂ ಸಂಧಿಸಿರುವದಿಲ್ಲ, ಅವರೊಂದಿಗೆ ಯಾವ ಸಂಬಂಧವನ್ನು ಹೊಂದಿರುವದಿಲ್ಲ ಎಂಬುದೆ. ದೇವರ ಮಕ್ಕಳ ಉತ್ತೇಜನಕ್ಕಾಗಿ, ಬಿಶೇಷ ಹದ ಬಳಕೆಯಾಗಿದೆ, ಉದಾಹರಣೆಗೆ, ಯಾಜಕಕಾಂಡ 25:35ರಲ್ಲ ಹೋಳಿ ಹೇಳಿ ರುವಂತೆ, “... ನಿಮ್ಮುಳ್ಳ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಂಳಿಕೊಂಡ ಹರಚಾಸಿಯಿಂದು ಉದ್ದಾರಮಾಡ ಬೇಕು, ...” ಹಾಗೂ ಹೊನ್ನ ಒಡಂಬಡಿಕೆಯಲ್ಲ ನೋಡುವಂತೆ, “ನೀನು ಸತ್ಯಾರ್ಥನ್ನು ಮಾಡುವದರಲ್ಲ ನಂಬುವವರಿಗೆ ಯೋಜ್ಯನಾಗಿ ನಡೆಯುತ್ತಿ” (3 ಯೋಹಾನ 5೫).

ಹೋಲನು ರೋಮಾಯಾಣ ಪ್ರಯಾಣ ಮಾಡುವಾಗ, ಮಾರ್ಗ ಮಧ್ಯದಲ್ಲಿ, ಈ ಹಿಂದೆ ಸಂಧಿನದ ಸಹೋದರನ್ನು ಸಂಧಿಸಿದನು - ಅವರು ಇವರನ್ನು ಅಂಗಿರೆಕಿಲನುವ ಮಾಲಕ ಉತ್ತೇಜಿಸಿದರು. ಪಜನ 15ರಲ್ಲ, “ನಮ್ಮ ನಮಾಜಾರವನ್ನು ತೇಜಿದಾಗ ನಮ್ಮನ್ನು ಏದುರುಗೊಳ್ಳುವದಕ್ಕಾಗಿ ಕೆಲವರು ಅಪ್ಪಿಯ ಹೇಳಿಯವರೆಗೂ ಕೆಲವರು ತಿಭತ್ತೆಂಬ ಸ್ಥಳದವರೆಗೂ ಬಂದರು.” ಹೋಲನು ಅವರನ್ನು ನೋಡಿ ದೇವರ ಸ್ತೋತ್ರವನ್ನು ಮಾಡಿ ಧೈಯಾಗೊಂಡರು.

“ಅಪಲಜಿತರು” ಎಂಬ ಬಿಷಯದ ಕುಲತು, ಅಂಥರನ್ನು ನಾವುಗಳ ಅಲಯಬೇಕಾದ ಲೀತಿಯಲ್ಲ ಅಲಿತಿರುವದಿಲ್ಲ - ನಮ್ಮ ನಮುದಾಯದಲ್ಲಿರುವಂಥ ಮನೆಯಲ್ಲಿರುವ ಕೆಲನದ ಸ್ಥಳದಲ್ಲಿರುವಂಥ ನಭೀಯಲ್ಲಿರುವಂಥ ಈ ಬಿಧದ ಜನರನ್ನು ಕುಡುಕಿ ಅವರನ್ನು ಹೈಲೆತ್ತಾಯಿಸಬೇಕು!¹⁰

ಮುಕ್ತಾಯ

ಅಂತಿಮವಾಗಿ, ಸತ್ಯವೇದಕ್ಕನುಗುಣವಾದ ಅತಿಥಿ ಸತ್ಯಾರ್ಥದ ಬಗ್ಗೆ ಅಲ್ಪವಾಗಿ ಪುನರಾವರ್ತಿಸಿದ್ದೇಣ:

(1) ಅಭಿಹಾಮನ ಸಿದ್ಧಾನ್ತದಲ್ಲ ಕಾಬಿವಂತೆ, ಜನರನ್ನು ಮನೆಗೆ ಆಮಂತ್ರಿಸಿ, ಅವಲಿಗೆ ಸತ್ಯಾರ್ಥ ಸಿಿಂಬೇಕು - ಆದರೆ, ಈ ಬಿಧಕ್ತಾಗಿಯೇ ಅಂಬಿಕೆಳಕ್ಕ ಬಾರದು. “ಹರದೇಶಿಗಳನ್ನು ತೀರಿಸುವವರನು” ಅಂದರೆ, ಇತರರ ಕೊರತೆಗಳನ್ನು ತಿಳಿಕೊಂಡವರಾಗಿ, ಅ ಕೊರತೆಗಳನ್ನು ನೀರಿಸುವವರಾಗಿರಬೇಕು. ಬಿಶೇಷವಾದ ಕೊರತೆಗಳನ್ನು ಹೊಂದಿದ್ದ ಹರದೇಶಿಗಳ ಕುಲತು ಈ ಹಾದಲ್ಲ ಗಮನಿಸಿದ್ದೇವೆ: ಬೆಜ್ಜಿನ ಬೆಂಕಿಯ ಅಗತ್ಯಬಿಧವರು, ತಂಗಲು ಸ್ಥಳದ ಅಗತ್ಯಬಿಧವರು, ಆರೋಗ್ಯ ಹಾಗೂ ಹೈಲೆತ್ತಾರ್ಥದ ಕೊರತೆಯಿದ್ದವರು. ಅಪ್ಪೋನ್ತಲರ ಕೃತ್ಯಾಗಳು 28ರಲ್ಲಿರುವ “ಹರದೇಶಿಗಳನ್ನು ತೀರಿಸುವವರು” ಈ ಕೊರತೆಗಳನ್ನು ನೀರಿಸಿದರು.

(2) ಸಹಾಯವನ್ನು ಮಾಡುವದರ ಮಾಲಕ ನಿಜವಾದ ಅತಿಥಿ ಸತ್ಯಾರ್ಥವನ್ನು ಅಳಿಯಲು ನಾಧ್ಯಬಿಲ್ಲ, ಆದರೆ ಆ ಸಹಾಯದ ಹಿಂದೆ ಇರುವ ಅರ್ಥವು ಶ್ರೀಷ್ಠಿವಾಗಿರುತ್ತದೆ. ಅತಿರೇಖವಾಗಿ

ತ್ಯಾನಹಟ್ಟ ಅತಿಥಿ ನತ್ಯಾರ ಮಾಡುವದು ನಲ್ಲ. ಒಬ್ಬ ಮಹಿಳೆಯು, ಅತಿಥಿನತ್ಯಾರವಂದರೆ, ನಕಲವನ್ನು ತ್ಯಾನದಿಂದ ಸಿದ್ಧಪಡಿಸುವುದು ಎಂದು ನಾನು ಅರ್ಥಮಾಡಿಕೊಂಡಿದ್ದೆ, ಮತ್ತು ಅತಿಥಿಗಳ ಮನಗೆ ಬರುವಾಗ, ಅವಲಗೆ ಉತ್ತರ ನೀಡಿದೆ, ಹಾಸಿಗೆ ಹೊಂಗುವದು ಒಜ್ಜೀಯ ದೆಂದು ಭಾವಿಸಿದ್ದೆ, ಎಂದು ಗುಣಗುತ್ತಿದ್ದಳು.¹¹ ಅನೇಕರಾದ ನಮಗೆ, ಅತಿಥಿನತ್ಯಾರ ಎಂದರೆ, ಅದರಲ್ಲ ಯಾವ ತ್ಯಾನವು ಇರುವದಿಲ್ಲ ಎಂದು ತಿಜಿದಿರುತ್ತೇವೆ - ಬೆಂಕಿಯನ್ನು ಹಜ್ಜಲು ಕಣಿಗೆಯನ್ನು ತರುವದು, ಹಡಗು ಹೊಡೆದು, ಅದಲಂದ ಹೊರಬರುತ್ತಿದ್ದ ನಡುಗುವವರನ್ನು ನ್ಯಾಗತ ಮಾಡುವದು, ಅಪ್ಪಿಯ ಹೇಳಿಯವರಗೆ ನಡೆಯುವದು - ಈ ಕಾರ್ಯಗಳು ಅತಿಥಿಗಳಿಗೆ ಬೆಲೆಕಟ್ಟಲಾರದ ಸಂಗತಿಗಳಾಗಿದ್ದವು.¹²

(3) ನ್ಯಾತ್ ವ್ಯವನ್ನು ಹಂಚುವದಕ್ಕಿಂತಲೂ, ನಿಮ್ಮನ್ನೇ ಒಟ್ಟಿಸಿಕೊಡುವದು ಅತಿಥಿ ನತ್ಯಾರವಾಗಿದೆ. “ಅತಿಥಿನತ್ಯಾರವನ್ನು” ಒಬ್ಬರು ಬಿವರಿಸಿ. “ನೃಷ್ಟಿಯಲ್ಲಿರುವ ಸ್ನೇಹಿತರಾಗಿ, ಹಾಗೂ ಸ್ನೇಹಂತ್ರಾಗಿ, ಅಪರಜಿತರಿಗೆ ಹಲಿಜಯಸಿಕೊಂಡು, ಅವರನ್ನು ನಿಮ್ಮ ಸ್ನೇಹಿತರ ನಾಗಿ ಮಾಡಿ ಕೊಳ್ಳುವದೇ” ಅಗಿರುತ್ತದೆ.¹³ ತನ್ನ ಸ್ನೇಹಿತರು ತನ್ನ ಮನಗೆ ಬರುವದ ರೋಜಗಾಗಿ ಆಯಾನಗೊಂಡಿದ್ದ ಆ ಮಹಿಳೆಯ ಈ ಹಾರವನ್ನು ಕಾರ್ತಿಕ: ಅವಲಗೆ ಶ್ರೋಽಙಣ (ಅತಿಥಿ ನತ್ಯಾರ) ಮಾಡುವದು ಮುಖ್ಯ ಉದ್ದೇಶವಲ್ಲ - ಅವರು ತಮ್ಮ ಮನಿಗಳಲ್ಲಾ ಉಂಟ ಮಾಡಲು ನಾಧ್ಯಾದಿದೆ. ಆಕಾರಕ್ಕಿಂತಲೂ, ನಿಮ್ಮನ್ನೇ ಅವರೊಂದಿಗೆ ಹಂಚಿಕೊಳ್ಳುವ ಸಂಗತಿಯ ಶೈಳ್ಳವಾಗಿದೆ - ನಿಮ್ಮ ಪ್ರೀತಿ, ಕರ್ಮ, ಜೀವಾಯ್ - ನಿಮ್ಮ ಅತಿಥಿಗಳ ನಿಮ್ಮಿಂದ ಇದನ್ನು ಹೊಂದಬಹುದು!”¹⁴

ಈ ಹಾರಕ್ಕೆ ನಾನು “ಅತಿಥಿ ನತ್ಯಾರ ಒಂದು ಉತ್ತಮವಾದ ಕಲೆ” ಎಂಬ ತಲೆಬರಹವನ್ನು ನೀಡಿರುವೆನು. ಆದರೆ ನಿಮ್ಮಾಲ್ಲ ಕೆಲವರಿಗೆ ಈ ಹಾರವನ್ನು “ಅತಿಥಿ ನತ್ಯಾರ ಎಂಬುದು ಒಂದು ಕಳಿದ ಹೊಂದ ಕಲೆ” ಎಂಬ ತಲೆ ಬರಹವನ್ನು ನೀಡಬಹುದೆ? ನಾವೆಲ್ಲರು “ಹರದೇಶಿಗಳನ್ನು ಪ್ರೀತಿನುವವರು” ಆಗುವಂತೆ ನಿಮ್ಮ ದೇವರು ನಮಗೆ ನಹಾಯಿಸು.

ಇಷ್ಟಣಿಗಳು

¹ಲ್ಯಾಂಜನ್ ಭಾಷೆಯು, “ಅತಿಥಿ” ಎಂಬ ಹದದಿಂದ “ನತ್ಯಾರ್” ಎಂಬುದು ಅಂದ್ದ ಹದವಾಗಿದೆ. (ಹೊನಹನ್) ಇಂಗ್ಲೀಂ ಹದದ ಅರ್ಥವು ಬಿಂಬಿಸಾಗಿದೆ. ²ಧರ್ಮಾಂಶದೇಶಕಾಂಡ 26:12; ಯೋಜ 31:32; ಕೀರ್ತನೆ 146:9; ಯೇರಿಬಿಂಯ 22:3; ಜಿರ್ಯಾ 7:10 ಹರದೇಶಿಗಳಿಂದ ಚೋಣ ಹೊಂಗಬೇಡಿಲ ಎಂಬ ಎಜ್ಞಾನಿಕೆಯನ್ನು ಹೀಗೆ ಒಂಬಬಡಿಕೆಯ ನೀಡುತ್ತದೆ (ಕೀರ್ತನೆ 109:11; ಜ್ಞಾನೋಳ್ಳಿ 11:15; ಮುಂತಾದವು) ನಾವು ನತ್ಯಾರ ನೀಡಬೇಕು ಆದರೆ ಚೋಣಕ್ಕೆ ಒಳಗಾಗಬಾರದು. ³ಈ ವಿಧವೆಯವರು ನಂಬಿಯಲ್ಲ ನಹಾಯಕರಾಗಿದ್ದಿಲಂದ. ನಂಬಿಯು ಅವಲಗೆ ನಹಾಯವನ್ನು ನೀಡಿರು. NASBಯಲ್ಲ “ಹರದೇಶಿಗಳನ್ನು ನಂತೋಳಿಷಣಹಿಸಿಲ್” ಎಂದಿರುವಾದರೆ ನಾನು “ಹರದೇಶಿಗಳನ್ನು ಪ್ರೀತಿಸಿಲ್” ಎಂದು ತಿಜಿಸಿರುವೆನು. ⁴A. E. Houseman, *Last Poems* 1922, 9, st. 12, quoted in Barlett's *Familiar Quotations: Expanded Multimedia Edition*. Executive Producers: Luyen Chou, Ludmil Pandeff. Little, Brown, and Co. and Warner Book, 1995. ⁵Thomas Wolfe, *Look Homeward, Angel*, 1929, quoted in Bartlett's *Familiar Quotations: Expanded Multimedia Edition*. ⁶ಹನ್ತನಂಗದಲ್ಲ, ಹೆಚ್ಚಾಗಿ ಹೇಳಬಹುದು. ⁷ಅಹೋಽಲರ ಕೃತ್ಯಾರಿ, ಹನ್ತೆ ಹನ್ತನುಕದಲ್ಲ “ಸಿನು ಇರಬಾರದಂಥ ನೃಷಿದಲ್ಲ, ನಿಸಿನಿರುವದನ್ನು ನಿನು ಅಲಿಯಾಗಾಗ್” ಎಂಬ ಹಾರದಲ್ಲ ವಜನ 7ನ್ನು ನೊಡಿಲ. ⁸ಅಹೋಽಲರ ಕೃತ್ಯಾರಿ, ಹನ್ತೆ ಹನ್ತನುಕದಲ್ಲ “ಸಿನು ಇರಬಾರದಂಥ ನೃಷಿದಲ್ಲ, ನಿಸಿನಿರುವದನ್ನು ನಿನು ಅಲಿಯಾಗಾಗ್” ಎಂಬ ಹಾರದಲ್ಲ ವಜನ 8ನ್ನು ನೊಡಿಲ. ⁹ಬಹುಃ ಅವರು ಲಾಕನ ಬಣಗೆ ಬಂದಿರಬಹುದು. ¹⁰ನೃಜಿಯ ಅನುಕಾಲತೆಗೆ ತಕ್ಕ ಹಾಗೆ ಬಳಸಬಹುದು.

¹¹Beverly LaHaye, *The Spirit Controlled Woman* (Eugene, Oreg.: Harvest House

Publishers, 1976), 93.¹²ಕೆಳಿಗಲಿಗೆ ತಿಳುವಳಿಕೆ ಅಂತಹ ಮಾಡಬೇಕು. ಅದೇರೆಕೆಯಲ್ಲಾದರೆ, ಅಪರಜಿತನ ಕಾಲಿನ ಜರ್ಕಿನನ್ನು ಜೀವಣಿಸಲು ನೀಡುವ ಸಹಾಯವನ್ನು ಅನ್ವಯಿಸಲು ಕಾಯುತ್ತಿರುವ ಅಪರಜಿತನಿಗೆ ಸಹಾಯ, ಮಾಡುವದನ್ನು ನೇರಿಸುತ್ತೇನೆ. ¹³Henri H. M. Nouwen, *Reaching Out* (New York: Doubleday & Co., 1975), n.p.; quoted in *The Answer* (Dallas: Word Bibles, 1993), 17. ¹⁴LaHaye, 62.